



ಜೇಡ್ ಸಸ್ಯಲೋಕದ ಹಸುರ ವಜ್ರ

ಪುಟ್ಟ ಮರದಂತೆ ಕಾಣುವ ಜೇಡ್ ಸಸ್ಯಕ್ಕೆ ಒಳಾಂಗಣದಲ್ಲಿ ಹೆಚ್ಚಿನ ಪ್ರಾಶಸ್ತ್ಯ. ನಾಜೂಕುತನವಿಲ್ಲದೇ ಗಟ್ಟಿಯಾಗಿ ಉಳಿಯಬಲ್ಲ, ನೋಟದಲ್ಲಿ ಕಣ್ಣೆಳೆಯಬಲ್ಲ ಈ ಸಸ್ಯ ಹೆಸರಿಗೆ ತಕ್ಕಂತೆ ಹಸುರ ವಜ್ರವೇ ಎನ್ನಬಹುದು.


■ ಸೀಮಾ ಹೆಗಡೆ

ಒಳಾಂಗಣ ಸಸ್ಯ ಪಾಲಕರೆಲ್ಲರಿಗೂ ಪರಿಚಿತ ಸಸ್ಯಗಳೆಂದರೆ 'ಸಕ್ಯುಲೆಂಟ್'ಗಳು. ನೋಡಲೇನೋ ಅಂದವಾದ ಈ ಸಸ್ಯವರ್ಗ ಕೆಲವು ಸಲ ಕಾಳಜಿ ಮಾಡಲು ಕಷ್ಟವೆನಿಸಬಹುದು.

ನೀರುಣಿಸುವಿಕೆ ಹಾಗೂ ಮಣ್ಣಿನ ಮಿಶ್ರಣದಲ್ಲಿ ಸ್ವಲ್ಪ ಎಡವಟ್ಟಾದರೂ 'ಇಚಿವೇರಿಯಾ'ದಂತಹ ಸಸ್ಯಗಳು ಕೊಳೆತು ಹೋಗುವುದು ಸಾಮಾನ್ಯ. ಇದರಿಂದ ಬೇಸರಗೊಂಡು ಸಕ್ಯುಲೆಂಟ್‌ಗಳು ಕಷ್ಟವೆಂದು ಎಷ್ಟೋ ಸಲ ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಸಕ್ಯುಲೆಂಟ್‌ಗಳೆಲ್ಲ ತುಂಬಾ ದೊಡ್ಡ ಗುಂಪು. ಅವುಗಳೆಲ್ಲೂ ಮಣ್ಣು-ನೀರಿನ ಸಮಸ್ಯೆಯನ್ನು ಬಲವಾಗಿ ಎದುರಿಸುವ ಗಟ್ಟಿ ಜಾತಿಗಳಿವೆ. 'ಜೇಡ್ ಪ್ಲಾಂಟ್' ಅಂತಹ ಗಟ್ಟಿ ಜಾತಿಯ ಒಳಾಂಗಣ ಸಕ್ಯುಲೆಂಟ್ ಸಸ್ಯಗಳಿಗೆ ಅತ್ಯುತ್ತಮ ಉದಾಹರಣೆ.

'ಜೇಡ್ ಪ್ಲಾಂಟ್' ಅಥವಾ 'ಕ್ರಾಸುಲಾ ಒವಾಟಾ' ಸುಲಭವಾಗಿ ಬೆಳೆವ ಆಲಂಕಾರಿಕ ಒಳಾಂಗಣ ಸಸ್ಯ. ಒಂದೆರಡು ಇಂಚಿನ ಚಿಕ್ಕ ಸಸ್ಯವಾಗಲಿ, ಒಂದೆರಡು ಅಡಿ ದೊಡ್ಡದಾಗಿ ಬೆಳೆಯಲಿ, ಜೇಡ್‌ನ ಅಂದವನ್ನು ಬೇರೆ ಯಾವುದೇ ಸಸ್ಯಕ್ಕೆ ಹೋಲಿಸಲು ಸಾಧ್ಯವಿಲ್ಲ. ಚಿಕ್ಕದಾಗಿದ್ದಾಗ ಕಡು ಹಸುರು ನಾಣ್ಯದಂತಹ ಎಲೆಗಳು; ದೊಡ್ಡದಾದಾಗ ಮರಗಳ ದೊರಗು ಕಾಂಡದಂತೆ ಕಾಣುವ ದಂಟುಗಳು ಜೇಡ್ ಸಸ್ಯದ ಗಮನ ಸೆಳೆವ ವಿಶೇಷ ಲಕ್ಷಣಗಳು.

ಮೂಲತಃ ದಕ್ಷಿಣ ಆಫ್ರಿಕಾದ ಈ ಸಸ್ಯಗಳು 1768ರಲ್ಲಿ ಇಂಗ್ಲೆಂಡ್‌ನಲ್ಲಿ ಒಳಾಂಗಣದಲ್ಲಿ ಬಳಕೆಗೆ ಬಂದವು. ಕಾಲಕ್ರಮೇಣ ಎಲ್ಲೆಡೆ ಹಬ್ಬಿ ಇಂದು ಶತಮಾನದ ಒಳಾಂಗಣ ಜೀವನವನ್ನು ಪೂರೈಸಿವೆ. ಎಲೆಗಳ ಗಾಢ ಹಸುರು ಬಣ್ಣ 'ಜೇಡ್' ಎಂಬ ಹಸುರು ವಜ್ರವನ್ನು ಹೋಲುವ



ಚಿತ್ರಗಳು: ವಿಕಿ ಕಾಮನ್ಸ್

ಕಾರಣ ಅದೇ ಹಸುರು ಚಾಲ್ಚಿಗೆ ಬಂತು. ಎಲೆಗಳು ರಸಭರಿತವಾಗಿ ದಪ್ಪವಾಗಿಯೂ (ಕ್ರಾಸುಲಾ ಎಂದರೆ ದಪ್ಪ) ಅಂಡಾಕಾರವಾಗಿಯೂ (ಒವಾಟಾ ಎಂದರೆ ಮೊಟ್ಟೆಯಾಕಾರ) ಇರುವುದರಿಂದ 'ಕ್ರಾಸುಲಾ ಒವಾಟಾ' ಎಂದು ನಾಮಕರಣ ಮಾಡಲಾಯಿತು.

ಸುಲಭವಾಗಿ ಬೆಳೆಯಬಲ್ಲ, ತಾಳ್ಮೆ ಕಾಳಜಿ ಬೇಡದ ಸಸ್ಯ ಜೇಡ್. ನಿಧಾನವಾಗಿ ಬೆಳೆದರೂ ಹತ್ತಾರು ಚಿಗುರು ಕೊಂಬೆಗಳನ್ನು ಬಿಟ್ಟು ಪೊದೆಯಾಗಿ ಕಾಣುವ ಗಿಡವಿದು. ಸಾಮಾನ್ಯವಾಗಿ ಹೂ ಬಿಡದ ಜೇಡ್ ಅಪರೂಪಕ್ಕೆ ನಕ್ಷತ್ರದಂಥ ಬಿಳಿ ಪುಟ್ಟ ಹೂಗಳಿಂದ ಕಂಗೊಳಿಸುತ್ತದೆ. ಪ್ರೀತಿಯಿಂದ ಬೆಳೆಸಿದಲ್ಲಿ ನೂರು ವರ್ಷಗಳಷ್ಟು ದೀರ್ಘ ಕಾಲ ಇವು ಬದುಕಬಲ್ಲವು. ವಯಸ್ಸಾದಂತೆ ಚಿಕ್ಕ ಮರದ ನೋಟವನ್ನು ಹೊಂದುವ ಕಾರಣ ಇವು 'ಬೋನ್ಸಾಯ್'ಗೆ ಅತ್ಯಂತ ಸೂಕ್ತ.

ಎಳೆಯವಿದ್ದಾಗ ಮೆದುವಾದ ಬಾಗುವ ಕೊಂಬೆಗಳಿರುವ ಕಾರಣ ಯಾವುದೇ ಆಕಾರವನ್ನೂ ಇವುಗಳಿಗೆ ಕೊಡಬಹುದು. ನವಿಲು, ಗೋಪುರ, ಕಮಾನು ಇತರೆ ಆಕಾರಗಳನ್ನು ಕೊಟ್ಟು 'ಟೋಪಿಯರಿ'ಯಾಗಿ ಬದಲಿಸಬಹುದು.

ತಿರುಚು ಎಲೆಯ 'ರಿಪ್ಪಲ್', ಮಿಶ್ರ ಬಣ್ಣದ ಎಲೆಯ 'ವೇರಿಗೆಟಾ', ಕೆಂಪು ತುದಿಯ 'ಕ್ಯಾಲಿಫೋರ್ನಿಯಾ ರೆಡ್ ಟಿಪ್', ಕೊಳವೆ ಎಲೆಯ 'ಹೊಬ್ಬಿಟ್', ಹೀಗೆ ಹಲವಾರು ವೈವಿಧ್ಯಮಯ ತಳಿಗಳು ಜೇಡ್‌ನಲ್ಲಿವೆ.

ಜೇಡ್‌ಗಳನ್ನು ಹೊರಾಂಗಣದಲ್ಲೂ ಬೆಳೆಸಬಹುದು. ಒಳಾಂಗಣದಲ್ಲಿ ಬೆಳೆಸುವುದಾದಲ್ಲಿ ದಿನದ ಆರಂಭ ತಾಸು ಬೆಳಕು ಸಿಗುವಂತಿರಬೇಕು. ನೀರು ಕಮ್ಮಿಯಾದರೂ ತೊಂದರೆಯಿಲ್ಲ, ಹೆಚ್ಚಾದಲ್ಲಿ ಕಷ್ಟ. ನೀರು ಬಿಸಿಯುವ ಪೌಷ್ಟಿಕ ಮಣ್ಣಿನ ಮಿಶ್ರಣ ಒಳ್ಳೆಯದು. ನೀರು ಕಮ್ಮಿಯಾದಲ್ಲಿ ಎಲೆ ಒಣಗುವುದು, ಸುಕ್ಕಾಗುವುದನ್ನು ಗಮನಿಸಬಹುದು. ತಕ್ಷಣವೇ ನೀರುಣಿಸಿದಲ್ಲಿ ಮತ್ತೆ ಹುರುಪಿನಿಂದ ಬೆಳೆಯಬಲ್ಲವು. ಆಗಾಗ ಚಾಟಿನಿ (ಪ್ರೂನಿಂಗ್), ಪ್ರತಿ ಎರಡು ವರ್ಷಕ್ಕೊಮ್ಮೆ ರಿಪಾಟಿಂಗ್ ಅಗತ್ಯ. ಜೇಡ್ ಸಸ್ಯದ ತಲೆ/ಚೆಂಡಿನ ಭಾಗ ಭಾರವಾಗುತ್ತಾ ಸಾಗುವುದರಿಂದ ಮಣ್ಣಿನ/ ಸಿರಾಮಿಕ್/ಸಿಮೆಂಟಿನ ಪಾಟ್ ಸೂಕ್ತ.

ಜೇಡ್ ಪ್ಲಾಂಟ್‌ಗಳ ಸಸ್ಯಾಭಿವೃದ್ಧಿ ಅತ್ಯಂತ ಸುಲಭ. ಆರೋಗ್ಯಕರ ಗಿಡವೊಂದರಿಂದ ಕಟಿಂಗ್ಸ್ ಬೇರ್ಪಡಿಸಿ ಹತ್ತಾರು ಮರಿ ಸಸ್ಯಗಳನ್ನು ಪಡೆಯಬಹುದು. ವಿಶೇಷ ಸಂದರ್ಭದಲ್ಲಿ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ ಸಂಭ್ರಮಿಸಬಹುದು.

ಪ್ರತಿಕ್ರಿಯೆ: feedback@sudha.co.in

